

# ಒಂದು ಹೊನಡಾದ ತಂಡ - ಮತ್ತು ಹೆಚ್ಚಿನವರು

(15:40-16:10)

ನುವಾರೆ ನಾರಲು ಹೋಗುವ ಪ್ರಸಂಗಿಗೆ, ಸಂಗಡಿಗರು ಇರುವದು ಬಹು ಜೀಲೆಪುಷ್ಟಿದ್ವಾಗಿರುತ್ತದೆ. ನುವಾರೆ ನಾರಲು, ಯೀಂನು ಜೋತೆ ಜೋತೆಯಾಗಿ ಕಳುಹಿಸಿದನು (ಮಾರ್ಕ್ 6:7). ನಿಯಮದ ಪ್ರಕಾರ, ಹೌಲನು ವಿಕಾರಿಗಿಯಾಗಿ ಕೊಳ್ಳಲಿನ ಮಾಡಲಿಲ್ಲ.<sup>1</sup> ನುವಾರೆ ನಾರಲು, ತಮ್ಮ ಕುಟುಂಬದೊಂದಿಗೆ ವಿಕಾರಿಗಿಯಾಗಿ ಹೋದ ಸೇವಕರ ಹಲಿಜಯ ನನಗಿದೆ. ಅವರ ಧೈಯು ಹಾಗೂ ನಮುಹಣಣಿಯನ್ನು ನಾನು ಮೆಚ್ಚಿತ್ತೇನೆ, ಅದರೆ ಅನೇಕ ನಾಲ ಅಥಾತಕ್ಕೆ ಒಳಗಾಗಿರುವರು: ಸೇವೆ ಮಾಡುವವರು ಅಧೈಯುಗೊಂಡು, ಸೇವೆಯನ್ನು ತೊರೆದಿರುವರು, ಅವರ ದಾಂಹತ್ಯ ಸಂಬಂಧವ್ಯಾಪಕ ನಾಶವಾಗಿ, ಅವರ ಮತ್ತು ತತ್ತ್ವದಿನಿಂದ ದೂರವಾಗಿರುವರು.

ಹೌಲನು, ತನ್ನ ಪ್ರಥಮ ಸೇವಾ ಪ್ರಯಾಣವನ್ನು, ಬಾನ್‌ಬ ಮತ್ತು ಮಾರ್ಕ್‌ನೊಂದಿಗೆ ಅರಂಭಿಸಿದಾಗ, ಅವನು ನಹ ತಂಡದ ನಡವ್ಯಾಗಿದ್ದು ಕಡೆಯವರೇಗೂ ಸೇವೆ ಮಾಡುವೆನು ಎಂದು ತಿಳಿದಿದ್ದನು. ಅದರೆ ಮಾರ್ಕ್‌ನು ಅವರನ್ನು ಜಟ್ಟಿ ಹೋದನು (13:13). ನಂತರ ಹೌಲನ ಎರಡನೆಯ ಸೇವಾ ಪ್ರಯಾಣವನ್ನು ಯೋಜಿಸಿದಾಗ, ಅವನ ಮತ್ತು ಬಾನ್‌ಬನ ನಡುವೆ “ಬಹುವಾದ ವಿವಾದ ಉಂಟಾದವು” ನಂತರ ಅವರು ಪ್ರತ್ಯೇಕಗೊಂಡರು (15:39). ಹೌಲನು ಮತ್ತೊಂದು ತಂಡವನ್ನು ಸಿದ್ಧಪಡಿಸಬೇಕಾಯಿತು. ನೀವುಗಳು ಆಯೋಜಿತ ಗಳಲ್ಲ ಅನತ್ಯಿಪುಷ್ಟಿಪರಾಗಿದ್ದರೆ,<sup>2</sup> ಕೆಲವಾರು ವರ್ಷಗಳ ಅಂತರದಲ್ಲ ಅಷದ ತಂಡಗಳನ್ನು ಮಾಹಾರಾ ಮಾಡಬೇಕಾಗುತ್ತದೆ: ಶಾಲಾ ಕಾಲೇಜುಗಳಲ್ಲ ಹದಬಿಯನ್ನು ಮುಗಿಸುವಾಗ, ಅವರು ಬೀರೆ ತಂಡಗಳಿಗೆ ಸೇರಣಡಿಗೆಳುಬೇಕಾಗುತ್ತದೆ. ಜಟ್ಟಿ ಹೋದವರ ನ್ಯಾನವನ್ನು ಉತ್ತಮವಾದ ಆಂಗಾರಲಿಂದ ತುಂಜನಲು ಕಷ್ಟಕರವಾಗುತ್ತದೆ. ಆಷದ ತಂಡವನ್ನು ಕಟ್ಟುವದಕ್ಕಿಂತಲೂ, ಸೇವಾ ತಂಡಗಳಿಗೆ ತಂಡವನ್ನು ಕಟ್ಟುವದಕ್ಕಿಂತಲೂ, ಸೇವಾ ತಂಡವನ್ನು ಕಟ್ಟುವ ಹೌಲನ ಯತ್ನವು ಕಷ್ಟಕರವಾಗಿತ್ತು; ದೇವರ ಸೇವಗಾಗಿ ನೀತಿವಂತರನ್ನು ಅವನು ಆಯ್ದಿ ಮಾಡಬೇಕಿತ್ತು. ಕಷ್ಟಕರವಾದ ನ್ಯಾನವೆಂದು ಹೌಲನು ಎದುಲಸಿದನು.

ಈ ಹಾರದಲ್ಲ, ಹೌಲನ ಎರಡನೆಯ ಸೇವಾ ಪ್ರಯಾಣದ ಕುಲತು ಕಲಾಯಾದ್ದೇವೆ. ಅವನು ನುವಾರೆ ನಾರಬಹುದು ಎಂದು ಕನನನ್ನು ಕಾಣಿದ, ದೂರ ತ್ವರೇಶಗಳಿಗೆ ಪ್ರಯಾಣವನ್ನು ಕೈಗೊಂಡನು. ಅವನು ತನ್ನ ಪ್ರಯಾಣದ ಅರಂಭದಲ್ಲಿ, ಒಂದು ಹೊನ ತಂಡವನ್ನು ಹೋಂದಿಕೊಂಡನು - ಅವರಲ್ಲ, ಅನೇಕರು ಜೀವನ ಹಯಾಂತರ ಹೌಲನ ಸಂಗಡ ಇದ್ದರು.<sup>3</sup> ಅವರು ಅವನ ತಂಡಕ್ಕಿಂತಲೂ, ಹೆಚ್ಚಿಗಿ, ಅವನ ಅತ್ಯೇಯ ಸ್ನೇಹಿತರಾಗಿದ್ದರು.

## ಭಾರವನೆ ಇಡಲು ಯೋಗ್ಯತೆ (15:40, 41)

ಹೌಲ ಬಾನ್‌ಬರು ಪ್ರತ್ಯೇಕಗೊಂಡಾಗ, ಹೌಲನು ತನ್ನ ಜೋತೆಯಲ್ಲ ಸೀಲನನ್ನು ಕರಕೆಂಂಡು ಹೋದನು, ಅವನು ಪ್ರವಾದಿಯಾಗಿದ್ದನು ಎಂದು ಹಿಂದಿನ ಹಾರದಲ್ಲ ನೊಂಡಿದ್ದೇವೆ (15:32) ಅವನು ಯೀರೂನಲೇಬಿನ ನಥಿಯ ಒಬ್ಬ ಮುಖ್ಯಾನಾಗಿದ್ದನು (ಶ್ರಾಯಿಃ ಒಬ್ಬ ಹಿಂದಿಯಾ)<sup>4</sup> (15:22). ಅವನು ಹೌಲ ಬಾನ್‌ಬ, ಹಾಗೂ ಇತರರ ಸಂಗಡ ಯೀರೂನಲೇ

ಬಿನ್ ಹತ್ತವನ್ನು ಸೀಲಲು ಅಂತಿಯೋಕ್ಯತ್ವ ಬಂದಿದ್ದನು. ಅವನು ಅಂತಿಯೋಕ್ಯದಲ್ಲಿ ಶ್ರವಂಗವನ್ನು ಉಪದೇಶವನ್ನು ಮಾಡಿದ್ದನು, ಅಲ್ಲ ಸಹೋದರರನ್ನು ಧ್ಯಾಯ ಹಿಡಿಸಿದ್ದನು (15:32). ಸಹಜವಾಗಿ ಹೊಲನು ಅವನಳ್ಳಿದ್ದ ನಾಮಬ್ರಹ್ಮವನ್ನು ಹೃದಯದ ಬೆಂತಿಯನ್ನು ಗಮನಿಸಿದ್ದನು. ಬಾನ್ ಬನ ಬದಲಾಗಿ ಯಾರನ್ನು ಆಯೈಮಾಡಬೇಕು ಎಂದು ಆಲೋಚಿಸುತ್ತಿರುವಾಗಿ, ಹೊಲನು ಸೀಲನನ್ನು ನೋಡಿದನು.<sup>5</sup>

ತ್ರೈಧಿ ತ್ರಯಾಣದಲ್ಲಿ ಹೊಲನು ನಾಥಿಸಿದ್ದ ಸಭೀಗಳನ್ನು ನಂಧಿಸಲು ಸೀಲನು ಪಲಿಘ್ರಾಣವಾದ ಸಹಕಾಲಯಾಗಿದ್ದನು.<sup>6</sup> ಹೊಲನಂತೆಯೇ, ಅವನು ತೇಣಿತನಾಗಿ ಮಾತನಾಡುತ್ತಿದ್ದನು, ಅವನು ಕೆಲಸದ ಭಾರವನ್ನು ಹೊರಲು ಯೋಗ್ಯನಾಗಿದ್ದನು. ಹೊಲನ ಹಾಗೆಯೇ ಅವನೂ ಸಹ ರೋಮಾಯದ ನಾಗಲೀಕನಾಗಿದ್ದನು (16:37). ಹೊಲನಿಗಿದ್ದಂಥ ರಾಜಕೀಯ ಹಕ್ಕುಗಳನ್ನು ಸಹ ಹೊಂದಿದ್ದನು. ತ್ರಯಾಣಮಾಡಲು ಸಹ ಯೋಗ್ಯವಾದ ಬಲವನ್ನು ಹೊಂದಿದ್ದನು. ಅವನು ಯೆರಾನಲೇಖಿನಲ್ಲಿ ಹೊಂದಿದ್ದ ವಿಧಿಗಳನ್ನು ಒಟ್ಟಿಸಿ, ಇವುಗಳನ್ನು ಅವರು ಅನುನಳಿಸಿ ನಡೆಯಬೇಕೆಂದು ಹೇಳುವ ವಿಷಯದಲ್ಲಿ ಹಲವೆತನಾಗಿದ್ದನು (16:4) ಅವನು ಅಂತಿಯೋಕ್ಯದಲ್ಲಿ ಅದನ್ನು ಮಾಡಿದ್ದನು (15:22, 27).

ಸೀಲನನ್ನು ತನ್ನ ತಂಡದಲ್ಲಿ ನೀರೆಡೆ ಮಾಡಿಕೊಂಡ ನಂತರ, ತನ್ನ ಭಾರವನ್ನು ಹಗುರ ಮಾಡುವ ಮತ್ತೊಳ್ಳುವ ಸಂಗಡ ಹೊಲನು ತನ್ನ ಏರಡನೇ ಸೇವಾ ತ್ರಯಾಣವನ್ನು ಅರಂಜಿಸಿದನು: “ಸಹೋದರಿಂದ ಕೃಷಾಶ್ಯಾಯಕ್ತೇ ಒಟ್ಟಿನಲ್ಲಿಟ್ಟಪನಾಗಿ ಹೊರಣನ್” (ಪಜನ 40). ಮತ್ತೊಂದು ನಾಶ ಅಂತಿಯೋಕ್ಯದ ಸಹೋದರರು (ಹೆಚ್ಯಿಯ ಮಾದಲಯಂತೆ) ಸಭೀಯ ಹಾಗೂ ಕರ್ತನ ಆಶೀರ್ವಾದದೊಂದಿಗೆ ಹೊಲನನ್ನು ಜಿಳಿಂಬ್ಬರು. ಬಾನ್ ಬನು ಮಾತನಾಡು ಕರತೊಂಡು ನಮ್ಮುತ್ತ ಮಾನ್ಯವಾಗಿ ಕುತ್ತ ದೀಪಕ್ಕೆ ಹೊಂದನು (ಪಜನ 39), ಹೊಲನು ತ್ರೈಧಿ ತ್ರಯಾಣವನ್ನು ಹಡಗಿನಲ್ಲಿ ಮಾಡಿಲ್ಲ. ಅದರ ಬದಲಾಗಿ, ಅವನು ಮತ್ತು ಸೀಲನು ಲುತ್ತರದಿಕ್ಷಿಗೂ ನಂತರ ಹಣ್ಣಿಮು ದಿಕ್ಷಿಗೂ ತ್ರಯಾಣ ಮಾಡಿ, ಹೊಲನು ಬಹುಃ ಹತ್ತು ವರ್ಣಗಳ ಕಾಲ<sup>7</sup> ತಾನ್ ದಲ್ಲಿದ್ದುಕೊಂಡು ನಾಥನೆ ಮಾಡಿದ ಸಭೀಗಳನ್ನು ನಂಧಿಸಿರಬಹುದು: “ಸೀಲಯಾ ಕಿಲಕ್ಯ ಸೀಲಮೆಗಳಲ್ಲಿ ಸಂಜಲನುತ್ತು ಸಭೀಗಳನ್ನು ದೃಢಪಡಿಸಿದನು (ಪಜನ 41).<sup>8</sup> ಯೆರಾನಲೇಖಿನ ಹತ್ತಗಳನ್ನು ಇವಲಿಗಾಗಿ ಬರೆಯಲಾಗಿತ್ತು (ಪಜನ 23). ಈ ಹಿಂದೆ ಅವಲಗೆ ಹತ್ತಿಗಳು ತಲುಪದೆ ಇದ್ದರೆ, ಈ ನಮಯದಲ್ಲಿ ಹೊಲ ಸೀಲರು ಹತ್ತಿಕೆಯನ್ನು ಅವಲಗೆ ತಲುಪಿಸಿರಬಹುದು.<sup>9</sup>

### ತರಬೇತಿ ಪಡೆಯಲು ಯೋಗ್ಯಮ (16:1-5)

ಸೀಲಯ ಮತ್ತು ಕಿಲಕ್ಯದ ಸೀಲಮೆಯ ಮುಗಿದ ನಂತರ, ಹೊಲ ಸೀಲರು ಹಣ್ಣಿಮು ದಿಕ್ಷಿಗೆ ತ್ರಯಾಣ ಮಾಡಿದರು. ಕಿಲಕ್ಯದ ತಗ್ಗಿ ತ್ರಯೇಶದಿಂದ, ಕಿಲಕ್ಯದ ಬಾಗಿಲನ್ನು ಹಾದು ತಾರನ್ ಹರವತ್ವವನ್ನು ಹತ್ತಿ, ಅಂತಮಾವಾಗಿ ದಕ್ಷಿಣ ಗಲಾಕ್ಯದ ತನ್<sup>10</sup> ಭಾಬಿಗೆ ಬಂದರು ಹೊಲನು, ಅಲ್ಲ ತ್ರೈಧಿ ತ್ರಯಾಣ ಮಾಡಿ ಸೇವೆ ನಲ್ಲಿಸಿದ್ದನು: “ಆ ಮುಲೆ ಅವನು ದೇರ್ಬೇಗೂ, ಲುತ್ತುಕ್ಕು ಬಂದನು” (ಪಜನ 1೧). ಹೊಲನು ಹಣ್ಣಿಮುದಿಂದ ಬರುವ ಬದಲು ಹ್ರಾವ ದಿಕ್ಷಿನಿಂದ ಬಂದಪಡಿಂದ, ಲುತ್ತುದ ಮೇದಲು ದೇರ್ಬೇಯನ್ನು ನಮೂದಿಸಲಾಗಿದೆ. (ಅವನು ದೇರ್ಬೇಗೆ ಬಂದಾಗ, ಯಾರಾದರು ಬಾನ್ ಬನ ಕುಲತು ವಿಜಾಲಸಿರಬಹುದು - ಆಗ, ಹೊಲನ ಲುತ್ತರಪೆಣು.)

ಹೊಲನು ಲುತ್ತವನ್ನು ತಲುಪಿದಾಗ,<sup>11</sup> “ಅಲ್ಲ ಆಮೊಥೆಯಂಬ ಬಜ್ಬ ಶಿಷ್ಯನಿದ್ದನು ಅವನು ಶ್ರೀನಾನ್ನು ನಂಜಿದ್ದ ಯೋಹಾಧ್ಯ, ಶ್ರೀಯ ಮಗನು ಅವನ ತಂಡ ರ್ವಿಳಕನು” (ಪಜನ 1೪). ಇವನು [ಹೊಲನಿಗೆ] “ಅತಿ ಸಬೀಕಸ್ತನಾದ” ಮನುಷ್ಯನು ಎಂದು ತಿಜನಲಾಗಿದೆ.<sup>12</sup> “ಅವನಿಗೆ ದೃಷ್ಟಿಕವಾಗಿ ಮಗನಿಲ್ಲದಿದ್ದರೂ, ಇವನು ನಂಜಕೆಯ ತುತ್ತನಾಗಿದ್ದನು.”<sup>13</sup>

2 తిచోథి 1:5న్ను నాచు అలితిరువేపు, అవను తాయి యికులద్యభు, “నంజిదచ చాద యూనికే ఎంబకే ఆగిద్దశు,” మత్తు ద్వేప భక్తుళాద లోఎబి ఎంబ అజ్జయూ అవసిగ్గిద్దశు. ఇవలిబ్బరు బాలకనాద తిచోథిగే దేవ వాక్యద ప్రభిణధనీయన్ను నీడిద్దరు (2 తిచోథి 3:15), దేవరల్లు మత్తు వాక్యదల్లు అవను ఆళవాద నంజకేయన్ను హొందువంచే మాడిద్దరు (2 తిచోథి 1:5). హోలను లుస్తుక్కే ప్రథమ నాలి బందాగా, ఈ ఇబ్బరు క్రీయియ హలవర్కనేగోండిద్దరు,<sup>14</sup> ఇగ తిచోథియు బలశ్శాయదవనాగిదను - నంటర అవను<sup>15</sup> - దిక్కున్నాన కందిదను.<sup>16</sup>

ఆక్రైఎక జింతనేయన్ను హొందిరువంథ అజ్జ అజ్జయరన్ను హొందిరువంథక మగు ధన్యనల్లపే! నీఁపు మక్కళన్ను హొందిరువ తండే తాయిగళాగిద్దరే, మక్కళ ఆక్రైఎక జింతనేయే నిష్టు ప్రథమ ఆధ్యాత్మియాగిరా, అవరన్ను సలయాద మాగ్రాదల్ల బీళిసిల - అవలగే దేవ మాగ్రావన్ను<sup>17</sup> బోంధినుపుడే నీఁపు క్రంగిగే మాడువ నేఁచేయాగిది! క్రంగన నేఁచేయల్ల యాసికేయు మాడిరబముదాద ఇతరే కాయిచవన్ను నాను అలయిను, ఆదరే క్రంగనిగాగి నమహంణి మాడికొళ్ళపంచే మగన్ను నాకిద నేఁచేయన్నే మాడిదశ!

“యూనికే మత్తు లోఎబియు క్రంగన కాదియన్నే ఆ మగనిగే నీఁడబీళిత్తు ...” (జ్ఞానోళిత్తి 22:6) ఇతర సకాయదిందలూ ఆధవా సకాయబిల్లదేయు, అవనన్ను తరబీతిగేళించ్చిద్దరు. లుస్తుదల్ల సభామందిరపు ఇల్లదే ఇద్దుదలంద, రజ్జయు అవనిగే ఉజదేళ నీఁడబీళికాయాత.<sup>18</sup> యూనికేయు ఆన్యనాద గండనన్ను హొందిద్దశు<sup>19</sup> అవను ఆకేయు హొందిద్ద నంజకేయన్ను హొందిరాల్ల, బముళః ధాఖిక సంగిగజన్ను ఎదులసిరబముదు.<sup>20</sup> నీఁపు జిక్క మక్కళన్ను హొందిదప రాగి, యూనికేయ న్యానదల్ల ఇచువదాదరే,<sup>21</sup> తిచోథియన్ను ఆకేయు బీళిసిద లఁతి యన్ను గమనిసిల.

నాను నేఁచే మాడిద స్తుళగజన్ను ఆగాగ్రే సంధినుత్తేనే, అల్ల దుఃఖద కాగూ సంతోషద అనుభవపు ఉంటాగుత్తదే: జద్దు హొందిపర బగ్గె దుఃఖవా దరి, ఆక్రైఎవాగి వృద్ధి హొందిపర బగ్గె సంతోషించుత్తేనే. తిచోథియల్ల ఉంటాగిద్ద ప్రగతియన్ను నోండి హోలను సంతోషగొండిరబముదు. అవను ఇన్ను బాలశ్శాయదవనాగిదను ఆధిచా అవను ఇష్టత్తు వణిద శ్శాయదవనాగిరబముదు,<sup>22</sup> అవన కులితు ఈగాగలే, “లుస్తుదల్లయూ ఇకొణ్ణుదల్లయూ ఇద్ద సహోదరయ ఒళ్ళే న్యాశ్శి హేళుల్లిద్దరు” (16:2). ఇకొణ్ణుపు లుస్తుదింద దూరబిద్దలంద,<sup>23</sup> తిచోథియు క్రంగన నేఁచేయల్ల, అనేఁక భాగగజల్ల త్రజలతోగండిద్దను, త్రసంగియింబ<sup>24</sup> వజ్ఞన్ను సక హొందిరబముదు. లుస్తు సభియ కిలయిరు అవన మేలే కన్యాహంణి మాడి అవనన్ను సోచాతింకను ఎందు నేఁచుక మాడిద్దరు (1 తిచోథి 4:14);<sup>25</sup> హోలను అవనన్ను సంధువ చేందలే ఈ కాయిచు జిరుగిరబముదు.

యోవనద త్రసంగిగజంతే అవను ఇన్ను అనారోగ్య హొందిదవనూ ఆగిరబముదు, ఇదర జీతెయల్ల అవను నాజికే స్తుభావదవను అనారోగ్య హొందిదవనూ<sup>26</sup> ఆగిద్దను (1 తిచోథి 5:23). ఆదరే హోలను అవనల్ల బిళేణ నామధ్యచవన్ను గమనిసి, అవనన్ను తన్న తండు సదస్యనన్యాగి మాడికొళ్ళలు బయిసిదను. బాన్సబను మాక్సనేందిగే ఏనన్ను మాడలు బయిసిదనే, ఆదనే హోలను తిచోథియోందిగే మాడలు బయిసిదనేః: దేవ రాజ్యద నేఁచుగాగి అవనన్ను తరబీతిగేళినలు బయిసిదను. ఒందు దిన అవనే హోలన న్యానచన్ను

ತಂಬುವದನು ಎಂದು ಹೊಲನು ಮುಂದಾಲೋಜನೆ ಮಾಡಿದನು (2 ತಿಪ್ಪಾಥ 2:2).

ಅಪ್ರೋಸ್ತುಲ ಶೃಂಗಾರ 16:3ರಲ್ಲ, “ಅವನು ತನ್ನ ನಂಗಡ ಬರಬೇಕೆಂದು ಹೊಲನು ಅಹೇಳಿಸಿದನು.” ತಿಪ್ಪಾಥಯು ಯಾವನಷ್ಟನಾಗಿದ್ದನು ಮತ್ತು ತನ್ನ ತಂದೆಯನ್ನು ಕೆಳಕೊಂಡಿದ್ದನು,<sup>27</sup> ತಿಪ್ಪಾಥಯು ಹೊಲನೊಂದಿಗೆ ಪ್ರಯಾಣ ಮಾಡಬಹುದೆಂಬ ಸಿಂಹಯವನ್ನು ಯಾಸಿಕೆಯ ಮಾಡಬೇಕಿತ್ತು, ಆಕೆಯು ಸೇವೆಗಾಗಿ, ಅವನಿಗೆ ಸೀಡಿದ ಅನುಮತಿಯನ್ನು ನಾನು ಮೆಜ್ಜುತ್ತೇನೆ, ಒಂದು ಕ್ಷಣ ಕಾಲ ಆಕೆಯ ನ್ಯಾನದಲ್ಲಿರುವಿರೆಂದು ಭಾಬಿಸಿಲಿ: ಆಗ ಹೊಲನನ್ನು ಕಿಂಸಿನುತ್ತಿದ್ದ ನಮುದಾಯದವರ ಶಭ್ದವನ್ನು ಸೀಪು ಕೇಜಿಸಿ ಹೊಳ್ಳಬಹುದು. ನಿಮ್ಮ ಕಣ್ಣಗಳನ್ನು ಮುಜ್ಜಿಕೊಂಡರೆ, ಹೊಲನ ಗಾಯವಾದ ದೇಹದಿಂದ ಸೋಲರುತ್ತಿರುವ ರಕ್ತವನ್ನು ಸೀಪು ಕಾಣಬಹುದು, ಭೇಣಗಾಗಿ ಇರುವ ಘ್ರಾಣಿಯಂತರುವ ಈ ಮನುಷ್ಯನು ನಿಮ್ಮಿಲ್ಲರೆ ಬಂದು ಸೇವೆಗಾಗಿ ನಿಮ್ಮ ಮಗನನ್ನು ನನ್ನೊಂದಿಗೆ ಕಳಿಸಿಸಿಲಿ ಎಂದು ಕೇಳಬುದ್ದಾದರೆ, ಸೀಪು ಯಾವ ಉತ್ತರವನ್ನು ಸೀಡಬಹುದು? ಈ ವಿಷಯದ ಕುರಿತು, ತಂದೆತಾಯಿಗಳ ಹೇಳುವ ಮಾತನ್ನು ನಾನು ಅಲಿತ್ತಿರುವೆನು. ಸೀಬಿತಗೊಂಡ ನನ್ನ ಅನುಭವದಲ್ಲ ತಾಯಿಯ ಕಣ್ಣೀರನ್ನು ನೋಡಿ, ಅನೇಕರು ಸೇವೆಗೆ ಮುಂದಾಗದೆ ಇರುವದನ್ನು ಗಮನಿಸಿರುವೆನು “ನನ್ನನ್ನು ಜಣ್ಣುಹೊಳೆ ಬೇಡ! ನಿನು ಅಷ್ಟು ದೂರ ಹೊಳದರೆ ನಾನು ತಾಕಲಾರೆನು!” ಹೊಮ್ಮೆತ್ತಕಣ್ಣು<sup>28</sup> ಕಂತಕೊಳ್ಳುವಂತೆ ಮಾಡಬೇಡ, ಎಂದು ಅಳುತ್ತು, ಸೇವೆಗೆ ಹೊಳೆಗುವವರನ್ನು ಅಡ್ಡಿ ಮಾಡಿರುವವರನ್ನು ನಾನು ನೋಡಿರುವೆನು. ಒಬ್ಬ ತೊಂದರೆಗೆ ಸಿಲುಕಿರುವ ಸೇವಕನು ಇಂಥಾ ತಾಯಿಗಳ ಬಳಗೆ ಬಂದು, “ನನ್ನೊಂದಿಗೆ ನಿಮ್ಮ ಮಗನು ಬಂದು ಬಾಧೆಹಡಬೇಡು?” ಎಂದು ಹೇಳಿದರೆ, ಮತ್ತು ಅಂತಹ ಸೇವೆಗೆ ಕಳಿಸಿನುವಂಥ ತಂದೆ ತಾಯಿಗಳನ್ನು ದೇವರು ಆಶಿವರ್ದಿಸಿನೆ, “ಯಾಸಿಕೆಯೊಂದಿಗೆ ಕೂಡಿ ನಾನು ನಿನ್ನನ್ನು ನನ್ನ ಬಳ ಇಲಿಸಿಕೊಳ್ಳಲು ಅಹೇಳಿಸುತ್ತೇನೆ, ಆದರೆ ದೇವ ಸೇವೆಯು ಪ್ರಮುಖವಾಗಿರುವದಲಿಂದ, ನಿನ್ನ ಜಿಂತೆಯ ಹಕ್ಕು ತಾಯಿಯಾದ ನನಗೆ ಇರುವುದಾದರೂ ದೇವರು ನಿನ್ನನ್ನು ಕಾಹಾಡುವವನಾಗಿರುವದಲಿಂದ - ನನ್ನ ಆಶಿ ವಾಾದಗಳನ್ನು ಹೊಂದಿಕೊಂಡು ಸೇವೆಗೆ ಹೊಳೆಗು ಎಂದು ಹೇಳುವವರನ್ನು ನಾನು ಮೆಜ್ಜುತ್ತೇನೆ.”

ತಿಪ್ಪಾಥಿಯ ತಂಡಕ್ಕೆ ಸೇವೆಗೊಂಡನು: ಇಬ್ಬರಾದವರು, ಈಗ ಮೂವರಾದರು ನಂತರ ಹೊಲನು ಒಂದು ಗೊಂದಲದ ನಂಗಡಿಯನ್ನು ಮಾಡಿದನು: “ಯಿಹೂದ್ಯರ ಸಿಹಿತ್ತ ವಾಗಿ ಅವನಿಗೆ ನುನ್ನತಿ ಮಾಡಿಸಿದನು, ಯಾಕಂದರೆ ಅವನ ತಂದೆ ಗ್ರಿಂಕನೆಂದು ಎಲ್ಲಿಗೂ ಗೊತ್ತಿತ್ತು”<sup>29</sup> (ಪಜನ 3:8). ಕೈಸ್ತರಾದ ಯಾದಾಯರು, ಅನ್ಯಾಗೆ ನುನ್ನತಿಯು ಅಗತ್ಯ ಎಂದು ಹೇಳಿದವರಿಗೆ ಬಿರೋಧ ವೃತ್ತಿ ಪಡಿಸಿದ ಹೊಲನು, ಅದೇ ಕಾಯುವನ್ನು ಮಾಡಿದನೇ (15:2)? ಯೆರಾನಲೆಬಿನ ಸಮೀಕಣಕ್ಕೆ ತನ್ನ ನಂಗಡ ಪ್ರಯಾಣ ಮಾಡಿದ ಸೀಲನಿಗೆ ನುನ್ನತಿಯನ್ನು ನಿರಾಕರಿಸಿದವನು, ಈ ಹೊಲನೇ (ಗ್ರಿಂಕ 2:3)? ಗ್ರಿಂಕ ಸಭೆಯವರಿಗೆ “ಸೀಪು ನುನ್ನತಿ ಮಾಡಿಸಿಕೊಂಡರೆ, ಆದಲಿಂದ ಸಿಮಗೆ ಯಾವ ಉಭಯಿಲ್ಲವೆಂದು ಬರೆದಧ್ಯ,” ಈ ಹೊಲನೇ (ಗ್ರಿಂಕ 5:2)? ನುನ್ನತಿ ಎಂಬುದನ್ನು ಕೈಸ್ತಿಗಿಲಿಗೆ ಹೊರೆಯಾಗಿ ಮಾಡಬಾರದೆಂಬ ಯೆರಾನಲೆಬಿನ ಪ್ರತಿದ ಮಾಹಿತಿಯನ್ನು ಇತರೆ ನಭೆಗಳಿಗೆ ರವಾಸಿಸಿ ದವನು ಈ ಹೊಲನೇ (ಗ್ರಿಂಕ 16:4)?

ಸೀಲನು ನುನ್ನತಿಯನ್ನು ಮಾಡಿಸಿಕೊಳ್ಳದಂತೆ ಹಾಗೂ ತಿಪ್ಪಾಥಿಯ ನುನ್ನತಿಯನ್ನು ಮಾಡಿಸಿಕೊಳ್ಳಬೇಕೆ, ಹೊಲನು ವಿಕೆ ಮಾಡಿದನು ಎಂಬುದನ್ನು ನಾವು ಅಥವಾ ಮಾಡಿಸಿಕೊಳ್ಳಬೇಕು, ಈ ಏರಡು ಘಟನೆಗಳಲ್ಲಿರುವ ವೃತ್ತಾನವನ್ನು ನೋಡಿಲಿ. ತೀರ್ಥನಿಂದ ಆರಂಭನೋಳಿ, ಅವನು ಅನ್ಯಾಗಾರಿದ್ದನು (ಗ್ರಿಂಕ 2:3), ಮತ್ತು ರಕ್ಷಣೆಗಾಗಿ, ಅವನಿಗೆ ನುನ್ನತಿ ಮಾಡಿನ ಬೇಕೆಂದು ಯಾದಾಯರು ಕೈಸ್ತಿಯಪಡಿಸಿದ್ದರು (ಅಪ್ರೋಸ್ತುಲ ಶೃಂಗಾರ 15:1), ಹೊಲನು, ತೀರ್ಥನಿಂದ ನುನ್ನತಿಗೆ ಒಳಹಡಿಸಿದ್ದರೆ, ಈ ಉಹಡೆಶಕರು ತಪ್ಪನ್ನು ಮಾಡಿದ್ದರು

ವಂದು ನಾಜೀಲತಾಗುತ್ತಿತ್ತು. ಆದ್ದರಿಂದ ಹೊಲನು ಅ ಬಿಷಯನ್ನು ನಮ್ಮೆತಿಸಿತ್ತಿಲ್ಲ. ಸಿಯಮದ ಪ್ರಕಾರ ವಾಗಿ ಹೊಲನು ತೀರ್ಥಿತಿಗೆ ಸ್ವಾತಂತ್ರ್ಯ ಮಾಡಿಸಿತ್ತಿಲ್ಲ.

ಇನ್ನೊಂದು ಬಿಧಿದಲ್ಲ, ತಿಮೋಥೀಯ ಯೆಹೋದ್ಯ ಕ್ಷಿಸ್ತೇಯನ್ನು ಹೊಂದಿದ್ದು (16:1). ಮತ್ತು ಅಲ್ಲ ಅವನ ರಕ್ಷಣೆಯ ಶ್ರೇಷ್ಠಿಯ ಉದ್ಘಾಟಿತರಲ್ಲ, ಹೊಲನು ಅವನಿಗೆ ಮಾಡಿಕೊಂಡಿರುತ್ತಿರುತ್ತಿದ್ದು ಎಂಬುದನ್ನು ನಮ್ಮೆ ವಾಕ್ಯಭಾಗವು ತಿಜನುತ್ತದೆ: "... ಅ ನ್ಯಾಷದಲ್ಲಿದ್ದ ಯೆಹೋದ್ಯರೆಲ್ಲಿರು, ಅವನ ತಂದೆಯು ರ್ಯಾಚನೆಂದು ತಿಜದು ಬಂದಿತ್ತು" (16:3). ಅವನು ಇನ್ನೂ ಸ್ವಾತಂತ್ರ್ಯ ಮಾಡಿಸಿಕೊಳ್ಳಬೇಕಾದ್ದರಿಂದ, ತಾಂತ್ರಿಕವಾಗಿ ಅವನು ಇನ್ನೂ ಯೆಹೋದ್ಯನಾಗಿರಿತ್ತಿಲ್ಲ.<sup>30</sup>

- ನಾವು ತಿಜದಂತೆ, ಹೊಲನು ಅ ಪಟ್ಟಣವನ್ನು ತಲುಹಿಡಿದಾಗ, ಅಲ್ಲ ನಭಾ ಮಂದಿರಿಂದ್ದು, ಹೊಲನು ಅಲ್ಲಿಂದ ಸೇವೆಯನ್ನು ಆರಂಭಿಸಬೇಕಿದ್ದರೆ, ತಿಮೋಥೀಯು ಸ್ವಾತಂತ್ರ್ಯ ಹೊಂದಬೇಕಿದ್ದರೆ, ಅವನಿಗೆ ನಭಾಮಂದಿರದಲ್ಲ ಶ್ರವೇಶ ದೊರೆಯುತ್ತಿರಲ್ಲ. ಹೊಲನು ಈ ಬಿಧಿವಾದ ಯೆಹೋದ್ಯರ ಸಿಯಮವನ್ನು ಮಿಲಿಲುಪವನೆಂದು ತಿಜಿದು, ಯೆಹೋದ್ಯರು ಹೊಲನಿಗೂ ನಹ ನೇರೆ ಮಾಡುವ ಅವಕಾಶವನ್ನು ನೀಡಬೇಕಿದ್ದರೆ ಇರುವ ನಾಧ್ಯತೆಯಿತ್ತು. ಅದು ಸಂದರ್ಭೋಜಿತವಾದಿದ್ದಿಲಂದ<sup>31</sup> ಹೊಲನು ಇದನ್ನು ಮಾಡಬೇಕಾಯಿತು. "ತಿಮೋಥೀಯನ ಸ್ವಾತಂತ್ರ್ಯ ಒಂದು ಜಿಕ್ಕು ಶಂಕೆ ಜಿಕ್ಕಿಯಾಗಿತ್ತು ಅದು ಖ್ರಾಯೋಜಿಕರಾದ ತ್ಯಾಜಣನಕ್ಕೂ ಮತ್ತು ನುವಾತಾ ನೇರಗೂ ಅನುಕೂಲವಾಯಿತು."<sup>32</sup>

ಅಪ್ರೋನ್ತಲ ಕೃತ್ಯಾಗಳ 16:3, ಹೊಲನೇ 1 ಕೊಲಿಂಥ 9ರ ಹೇಳಿಕೆಯ ಖ್ರಾಯೋಜನ ಯಾಗಿದೆ:

ನಾನು ಎಲ್ಲ ಬಿಷಯದಲ್ಲ ಸ್ವಾತಂತ್ರ್ಯನಾಗಿದ್ದರೂ ಹೆಚ್ಚಿ ಜನರನ್ನು ಸಂಹಾದಿಸಿಕೊಳ್ಳಬೇಕೆಂದು ನ್ಯಾನ್ನು ಎಲ್ಲಿರುತ್ತಾಗಿ ಅಧಿನಿರ್ವಾದಿಸಬೇನು. ಯೆಹೋದ್ಯರನ್ನು ಸಂಹಾದಿಸಿಕೊಳ್ಳಬದಕ್ಕೆ ಯೆಹೋದ್ಯಲಿಗೆ ಯೆಹೋದ್ಯ ನಂತಾದನು. ನಾನು ಸಿಯಮಗಳಿಗೆ ಅಧಿನಿರ್ವಾದವನ್ನಿಲ್ಲದವನಾದರೂ ಸಿಯಮಗಳಿಗೆ ಅಧಿನಿರಾದವರನ್ನು ಸಂಹಾದಿಸಿಕೊಳ್ಳಬದಕ್ಕಾಗಿ ಅವಲಿಗೆ ಸಿಯಮಗಳಿಗೆ ಅಧಿನಿರ್ವಾದನಂತಾದನು. ನಾನು ದೇವರ ಸೇವೆಯಿಲ್ಲದವನನ್ನು, ತೀನುನ್ ನಿಯಮಕೊಳ್ಳಬಾದವಸೇ; ಅದರೂ ಸಿಯಮಿಲ್ಲದವರನ್ನು ಸಂಹಾದಿಸಿಕೊಂಡು ಅವಲಿಗೆ ಸಿಯಮಿಲ್ಲದವನಂತಾದನು (9:19-22).

ಅಪ್ರೋನ್ತಲ ಕೃತ್ಯಾಗಳ 16 ಮತ್ತು 1 ಕೊಲಿಂಥ 9ರಲ್ಲಿ ಒಂದು ಮಹತ್ವದ ಸಿಯಮಿಳಿದೆ: ಸುವಾತೇ ಯಂದ ಜನರನ್ನು ತಲುಪಲು ಯತ್ನಿಸುವಾಗ, ಯಾವುದೇ ನರ್ತಕೀಕ್ರಿಯಾದಿಯಾಗಿ ಹೊಂದಾಡಿಕೆ ಮಾಡಿಕೊಳ್ಳಬೇಯಿ, ಅವರನ್ನು ಅವಮಾನ ಮಾಡಿದ ಕಾರ್ಯಗಳನ್ನು ಮಾಡಬೇಯಿ, ನಾವು ಎಲ್ಲವನ್ನು ಮಾಡಬೇಕು. ತಿಜನ ಸ್ವಾತಂತ್ರ್ಯ ನರ್ತಕೀಕ್ರಿಯಾದಿಕೆಯನ್ನು ಮಾಡಿರಬಹುದು. ತಿಮೋಥೀಯನ ಸ್ವಾತಂತ್ರ್ಯ ನರ್ತಕೀಕ್ರಿಯಾದಿಕೆಯನ್ನು ಉಂಟಮಾಡಿಲ್ಲ, ಅದರೆ ಅದು ಕರ್ಜಂಕವನ್ನು ತೆಗೆದಿತ್ತು.

ಆಧುನಿಕ ದಿನದ ಒಂದು ದೃಷ್ಟಿಯಿಂದ, ಅದನ್ನು ಬಿವರಿಸಬಹುದು. ನಾವು ಆನ್ನೇಣ ಯದಿಲ್ಲರುವಾಗ, ನಾವು ಅಮೇರಿಕೆಯಲ್ಲ ಬಳಿಸುವ ಕೆಲವು ಹಡಗರ್ಗಳನ್ನು ಕೆಷ್ಟ ಹಾಗೂ ಅನಭ್ಯ ಎಂದು ಪರಿಣಿಸಲಾಗುತ್ತಿತ್ತು, ಒಂದು ಪೇಶೆ ಆನ್ನೇಣಯನ್ನರು ತಿಜದಿರಬಹುದು. ಆದ್ದರಿಂದ ನಾವು ಸುವಾತೇ ನಾರುವಂಥ ಪ್ರದೇಶಗಳಲ್ಲ, ಈ ಬಿಧಿವಾದ ಹಡಗರ್ಗಳನ್ನು ಬಳಿಸುತ್ತಿರಲ್ಲ. ಅನೇಕ ದೇಶಗಳಲ್ಲ, ಮನೆಗಳಿಗೆ ಪ್ರವೇಶಮಾಡುವಾಗ, ಕಾಲನ ಕೆರಗರ್ಗಳನ್ನು ತೆಗೆದು ಹೊಂಗಬೇಕು. ಅದನ್ನು ಮಾಡಬೇಕು ಹೊದರೆ, ಅಕ್ಕುನ ಮಾಡಿರುವವಲಿಗೆ ಅವಮಾನ ಉಂಟಾಗುತ್ತದೆ. ಇನ್ನು ಕೆಲವು ದೇಶಗಳಲ್ಲ ಎಡಗೈಯನ್ನು ಎತ್ತಿ ನೂಜನೆಗರ್ಗಳನ್ನು ನೀಡಬಾರದು, ಅಂತಹ ನ್ಯಾಷಗಳಲ್ಲ, ಎಡಗೈಯನ್ನು ಆ ಲೀತಿಯಾಗಿ ಬಳಸಬಾರದು, ಇವುಗಳಲ್ಲ ನರ್ತಕೀಕ್ರಿಯಾದಿಕೆ

ಮಾಡಿಕೊಳ್ಳುವ ನನ್ನವೆಳೆವು ಉಂಟಾಗುವದಿಲ್ಲ. ನುವಾರ್ತೆಯನ್ನು ಕೇಳುವವರಿಗೂ ಮತ್ತು ನಮಗೂ ನಡುವೆ ಇರುವ ಅನಗ್ರಹ ಅಡೆತಡೆಗಳನ್ನು ನಿವಾರಣೆ ಮಾಡಿಕೊಳ್ಳಬೇಕು.

ಹೇಗೂ, ಸ್ಥಳೀಯ ನಂತರದಾಯಗಳನ್ನು ನತ್ಯದೊಂದಿಗೆ ಹೊಂದಾಬೆಕೆ ಮಾಡುವದಾಗೆ ಅಥವಾ ಮಾಡೆ ಇರುವದಾಗೆ ನರಜಿ ನಂಗಡಿಯಲ್ಲ. “ತ್ಯಾಗಣಾಗಿ ವೃದ್ಧಿಗೊಂಡ ಜ್ಞಾನಿಯ... ಯಾವುದನ್ನು ಸ್ವೀಕರಿಸಬೇಕು ಮತ್ತು ಯಾವುದನ್ನು ನಿರಾಕರಿಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವನು.”<sup>33</sup> ಈತ್ಯಕರವಾದ ನಿರ್ಧಾರಗಳನ್ನು ತೆಗೆದು ಕೊಳ್ಳುವ ನನ್ನವೆಳೆ ಉಂಟಾಗುವಾಗ, ದೇವರು ಪಿಳುವಜಕ್ಕಿನ ನಿಂಡುವಂತೆ ಛಾರ್ಡ್‌ಸೀಲ (ಯಾಕೋಬು 1:5), ಮತ್ತು ನಂಜಕೆಯಲ್ಲಿ ಹಲಹಕ್ಕೆ ಹೊಂದಿದವರ ನಂಗಡ ನಾಗುವದು ಅವಶ್ಯವಾಗಿ ರುತ್ತದೆ (ಜ್ಞಾನೋಳಿ 11:14).

ತಿಂಡಿಯ ನನ್ನತಿಯ ವಿಷಯದಿಂದ ಮುಂದೆ ನಾಗುವ ಮೊದಲು ಆ ಯೋವನನ್ನನ ಅನುಸರಣೆಯನ್ನು ಗಮನಿಸೋಣ. ನನ್ನತಿಯು “ಒಂದು ಜಿಕ್ಕು ಶನ್ಮು ಜಿಕ್ಕೆಯ ಕ್ರಿಯೆ ಯಾಗಿರಬಹುದು,” ಅದಾಗ್ಯಾ ಅದು ವೇದನೆಯ ನಂಬಧರವಾಗಿತ್ತು - ಅಥವಾ ಅದು ಅವಮಾನ ಹೊಂದುವ ಕಾರ್ಯವೂ ಅಗಿತ್ತು. ತಿಂಡಿಯನು, ಈ ದಿನಗಳಲ್ಲಿರುವ ಯೋವನನ್ನರಂತೆ ಇದಿದ್ದರೆ, ಅವನು “ಯಾರೂ ನಹ ಇದನ್ನು ಮಾಡಲು ನಾನು ಜಡುವದಿಲ್ಲ”! ಅಥವಾ “ನಾನು ನನ್ನತಿಯನ್ನು ಮಾಡಿಸಿಕೊಳ್ಳಬೇಕೆಂದು ಬರೆದಿರುವ ವಾರ್ತೆನ್ನು” ತೋಳಿಸಿಲ್ಲ ಎಂದು ಹೇಳೆ ಬಹುದಿತ್ತು! ತಿಂಡಿಯಿಲ್ಲ ಆ ವೇದನೆಗೂ ಮತ್ತು ಅವಮಾನಕ್ಕೂ ಒಳಗಾಗುವ ಪ್ರಮಯವೇ ಇರಲಿಲ್ಲ, ಅದು ಅವನ ಆಯ್ದೆಯಾಗಿತ್ತು.<sup>34</sup> ಅವನು ನನ್ನತಿಗೆ ಏಕೆ ಒಳಪಟ್ಟನು? ಹೌದು ಒಂದು ಉತ್ತಮವಾದ ದೇವರ ಕೆಲಸಕ್ಕಾಗಿಯಾ, ಮತ್ತು ಒಳ್ಳಿಯ ನಾಳ್ಳಿಯ ಕಾರಣಕ್ಕಾಗಿಯಾ ನನ್ನತಿ ಮಾಡಿಸಿಕೊಂಡನು. ತಮ್ಮ ಹೋಣಕರುಗಳೂ ಹಾಗೂ ನಬ್ಬಿಗೂ, ತಮ್ಮ ಹೋಣಕರುಗಳಿಂದ ಹಾರಬನ್ನು ಕಲಾತಕೊಳ್ಳಬೇಕು.

ತಿಂಡಿಯ ನನ್ನತಿ ಹೊಂದಿದ ನಂತರ, ಹೌಲನ ಬಲಹಿನತೆಯ ನಮಯದಲ್ಲಿ ಉತ್ತಮವಾದ ಸೇವೆ ಮಾಡಲು ತಿಂಡಿಗೆ ಒಳ್ಳಿಯ ತರಬೇತಿಯನ್ನು ಸೀಡಿ, ಅವನನ್ನು ತನ್ನ ನಂಗಡ ಕರೆದ್ದಾಯ್ದನು, ಯೋವನನ್ನರು ಸೇವೆಗಾಗಿ ತರಬೇತಿಗೊಳ್ಳುವ ವಿಷಯಕ್ಕಿಂತಲೂ, ಇನ್ನೊಂದು ವಿಷಯವನ್ನು ನಾನು ತಿಖಿದಿರುವೆನು<sup>35</sup> - ಕೆಲಸಕ್ಕಾಗಿ ಹಡೆಯುವ ತರಬೇತಿಗಿಂತಲೂ, ಬಿಭಿನ್ನವಾದ ಮತ್ತು ಹಲಣಾಮಾರಾಯಾದ ನಂಗಡಿಯನ್ನು ನಾನು ಅಲಿಟರುವೆನು.<sup>36</sup> ಸೀವು ಆರಾಧಿಸುವ ಸ್ಥಳವನ್ನು ದೃಷ್ಟಿಸಿ ಸೋಡಿಲ. ಕರೆನ ಸೇವೆಗಾಗಿ ಉತ್ತೇಜಿಸಿ ಹಡೆಯಲು ಯೋಗ್ಯನಾದ ಯೋವನನ್ನನು ಇರುವನೇ? ಸಿನ್ನ ಯಜಮಾನನ ಸೇವೆಯಲ್ಲಿ ಅವನನ್ನು ತೊಡಗಿಸಿಕೊಳ್ಳಬಹುದೆ? ಇದು ರಾಜಸಿಗಾಗಿ ಸೀವು ಮಾಡುವ ಮಹತ್ವದ ಕೆಲಸವಾಗಿ ರುತ್ತದೆ.

ತಂಡವು ಪ್ರಯಾಣವನ್ನು ಮುಂದುವಲನುವ ನಮಯವು ಬಂದಿತು. ಬಹುಶಃ ಲುತ್ತ ನಬ್ಬಿಯ ಹಿಲಯರು ತಿಂಡಿಗೆ ಹಣ್ಣುಪಣಿ ಮಾಡಿರಬಹುದು (1 ತಿಂಡಿ 4:14). ಒಂದು ವೇಳೆ, ಹೌಲನೂ ಹಣ್ಣುಪಣಿ ಮಾಡಿರಬಹುದು (2 ತಿಂಡಿ 1:6), ಅವನು ಅಧ್ಯಾತ್ಮಗಳನ್ನು ಮಾಡುವ ನಾಮಧ್ಯವನ್ನು ಹೊಂದಿಕೊಂಡಿರಬಹುದು. ಬಹುಶಃ ಹಿಲಯರು ಮತ್ತು ಹೌಲನು ಬಂದಾಗಿ ನಬ್ಬಿಯನ್ನು ವಿರುಡುಸಿರಬಹುದು. ಅದರಲ್ಲಿ ತಿಂಡಿಯನ್ನು ಸೇವೆಗಾಗಿ ಬೀಳ ಅಷ್ಟು ಸೇಮಕ ಮಾಡಿರಬಹುದು.<sup>37</sup> ಆ ಜಳ್ಳಿಜ್ಞಾನದಿಕ್ಕಿಯ ನಬ್ಬಿಯಲ್ಲಿ ತಾಯಿಯಂದ ಬೀಳಪಟ್ಟ ತಿಂಡಿಯನು ಕಣ್ಣೀಲ ನಿಂದ ಲುತ್ತದ ನಹೋದಲಗೆ ವಂದನೆಯನ್ನು ತಿಖನುತ್ತಾ ಹೌಲ ಮತ್ತು ಸೀಲರ ನಂಗಡ ಅನಿಶ್ಚಯದ ಭವಿಷ್ಯದ ಕಡೆಗೆ ನಾಗಿದನು.

ಆ ಮನುಷ್ಯರು ಉತ್ತರ ದಿಕ್ಕಿನಿಂದ, ಹಣ್ಣುಮಕ್ಕೂ ನಾಗಿ, ತುಫಿಮ ಪ್ರಯಾಣದಲ್ಲಿ ನ್ಯಾಹಿಸಿದ್ದ

ನಭೀಗಳನ್ನು ನಂಧಿಸಿದರು - ಅವರು ಒಂದು ವೇಳೆ ಇಕ್ಕೊಣ್ಣ ಹಿಸಿದ್ದುದ ಅಂತಿಯೋಳಕ್ಕೆ ಮತ್ತು ಬಹುಃ ಇತರೆ ಸ್ಥಿರಗಳನ್ನು ನಂಧಿಸಿರಲುಹುದು.<sup>38</sup> “ಅವರು ಹಷ್ಟಣಗಳನ್ನು ಹಾದು ಹೊಳೆನು ವಾಗ, ಅವರು ಅಪ್ಪಣಿಗಳನ್ನು ತ್ರಾಂತಿಸುತ್ತಿದ್ದರು, ಅವರು ಹಾಣನಬೇಕಾದ ಆ ದೇಶಗಳನ್ನು ಯೆರೂನೆಳೆಬಿನ ಹಿಲಿಯ ಮತ್ತು ಅಪ್ಪಣ್ಣಲು ನಿಜಾಯಿಸಿದ್ದರು”<sup>39</sup> (16:4). ಅಲ್ಲಿಯವರು ಒಂದು ಹಡವನ್ನು ಗಮನಿಸಿಲಿ. “ಅವರು” 15:40 ಲಂದ 16:3 ರವರೆಗೆ “ವಿಕವಜನವನ್ನು” ಬಳಸಲಾಗಿದೆ, ಅದು ಹೊಲನ ನೇವೆಗೆ ನೂಜನೆಯಾಗಿದೆ. ಹೇಣಾ, 16:4ರಲ್ಲ “ಅವರು” ಆ ದೇಶಗಳನ್ನು ನೀಡಿದರು ಎಂದು ಒತ್ತಿ ಹೇಳಲಾಗಿದೆ: ಆ ಅಪ್ಪಣಿಗಳು ಯೆರೂನೆಳೆಬಿನವರು ನೀಡಿದ್ದರು ಎಂದು ಸೀಲನು ಅವಲಿಗೆ ದೃಢಪಡಿಸಿದನು.

ಒಂದು ಕಾಲದಲ್ಲಿ ಹೊಲನನ್ನು ಅಣಿಸಿಕೊಂಡು ಹೊಳಿದ್ದ ಸ್ಥಿರದಲ್ಲಿ ಪುನಃ ಪ್ರಯಾಣ ಮಾಡಿದರು, ಆ ಸ್ಥಿರದಲ್ಲಿ ಅವನನ್ನು ಕೊಲ್ಲಲು ಜನರು ಪ್ರಯಿತ್ತಿಸಿದ್ದರು. ಆದರೆ ಈ ಸಮಯದಲ್ಲಿ ಆ ನೇವಕರುಗಳು ಸಮಾಧಾನಕರವಾದ ನೇವೆಯನ್ನು ಮಾಡಿದರು - ದೇವರು ಅವರ ನೇವೆಯನ್ನು ಆಶೀರ್ವಾದಿಸಿದನು. “ನಭೀಗಳ ತಿನ್ನ ನಂಬಿಕೆಯಲ್ಲ,”<sup>40</sup> ದೃಢವಾಗುತ್ತಾ ನಂಬ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು” (16:5).<sup>41</sup>

### ಆಶ್ರಯವಾಗಲು ಯೋಗ್ಯನಾಡವನು (16:6-11)

ಹೇಗೆ ಮತ್ತು ಗಲಾತ್ಯದ ನೇವೆಯಿಂದ ಬಹು ಅಳ್ವೇಜನಗೊಂಡ ಹೊಲನು, ಸುವಾತೆಯ ಜಾಜವನ್ನು ಜಿತುವದಕ್ಕೆ ಹೊನ ಸ್ಥಿರಗಳನ್ನು ಅಪ್ಪಣಿಸಿದನು. ಹಷ್ಟಿಮತ್ತೆ ಅನ್ಯ ಸೀಮೆಯಲ್ಲಿ ರೋಮಾ ನಾಮುಜ್ಞದ ಪ್ರಾರ್ಥ ಶ್ರಾಂತಗಳಲ್ಲಿ ಮುಖ್ಯ ಕೇಂದ್ರವಾಗಿತ್ತು. ಹೊಲ ಮತ್ತು ಅವನ ನಂಗಡಿಗರು ಅನ್ಯ ಸೀಮೆಯ ಹೈದರಾ ಭಾಗಕ್ಕೆ ತಲುಪಿ ಎಥನ ಹಷ್ಟಣಕ್ಕೆ ಬಂದರು.<sup>42</sup> ಪ್ರಾರ್ಥ ದಿಕ್ಕಿನವರು, ಹಷ್ಟಿಮದ ಕಡೆಗೆ ತಿರಿಗಿ ನೋಡುವ ಹೇಸರಾಂತ ಮುಖ್ಯ ಹಷ್ಟಣವಾಗಿತ್ತು.<sup>43</sup> ಆದರೆ ದೇವರು ಅವನನ್ನು ತಡೆ ಹಿಡಿದಿದ್ದಲಿಂದ ಅವರ ಪ್ರಯಾಣವನ್ನು ಬದಲಾಯಿಸಬೇಕಾಯತ್ತು. “ಅನ್ಯ ಸೀಮೆಯಲ್ಲಿ ವಾಕ್ಯವನ್ನು ಹೇಳಬಾರದೆಂದು ಹಲಿಂದಾತ್ಮಕ್ಕೆ ತ್ವರ್ತಿ ತಡೆದ್ದಲಿಂದ ಅವರು ತುರ್ಗ್ಯ ಗಲಾತ್ಯ ಸೀಮೆಯನ್ನು ಹಾದು ಹೊಂದರು” (ಪಜನ 6). ಹಲಿಂದಾತ್ಮಕ್ಕೆ ಈ ನಂಂದೆಶವನ್ನು ಯಾವ ಬಿಧಿಯಲ್ಲಿ ತ್ರಾಂತಿಸಿದನು ಎಂಬುದನ್ನು ನಾವು ಅಲಿಯಿತ್ತು (ತ್ರಾಂತಿಸಿದ ಮೂಲಕ ಇರಬಹುದು<sup>44</sup>), ಆದರೆ ದೇವರು ಅವರ ಮನಸ್ಸಿನಲ್ಲಿ ಯಾವುದೇ ನಂಶಯವನ್ನು ಜಡಿತಲ್ಲ; ಆದರೆ ಅವರು ಈ ನಂದಭರದಲ್ಲಿ ಅನ್ಯ ಸೀಮೆಗೆ ಹೊಳೆಬಾರದಿತ್ತು.<sup>45</sup>

“ಅವರು ಮೂನ್ಯಕ್ಕೆ ಎದುರಾಗಿ ಬಂದಾಗ ಜಥ್ರಾನ್ಯಕ್ಕೆ ಹೊಳೆನುವ ಪ್ರಯತ್ನ ಮಾಡಿದರು,<sup>46</sup> ಅಲ್ಲಿಯಂತಹ ಯೆನುಬಿನ ಆತ್ಮನು ಅವರನ್ನು ಹೊಳೆಗೊಡಿಸಿನಾಲ್ಲ” (ಪಜನ 7). “ಯೆನುಬಿನ ಆತ್ಮ” ಎಂದರೆ “ಹಲಿಂದಾತ್ಮಕ್ಕೆ” ಪಜನ ರೆಣ್ಣ ತಿಜನಲಾಗಿದೆ. ಈ ಬಿಳಿತ್ತೆ ವಾದ ಹೇಳಿಕೆಯ,<sup>47</sup> ಯೆನು ತಾನೇ ಭಾತಿಕವಾಗಿ ತನ್ನ ಮಹಾ ಅಪ್ಪಣಿಯನ್ನು ನೀರಪೆಲಿ ಸುವಳ್ಳಿ ಆಸಕ್ತಿ ಹಿಸಿದ್ದನು ಎಂಬ ನೂಜನೆಯನ್ನು ತಿಜನತ್ತದೆ!

ಅವರು ಅನ್ಯಸೀಮೆಗಾಗಲ ಮತ್ತು ಜಥ್ರಾನ್ಯತ್ವಾದಲ್ಲಿ ಹೊಳೆಲು ನಾಧ್ಯವಾಗಲಾಲ್ಲ; ಅವರು ಸೊಳಿತು ಹಿಂದುರುಗಬೇಕಿತ್ತಣ್ಣ, ಆದರೆ ಅವರು ಹಷ್ಟಿಮ ದಿಕ್ಕಿನ ಕಡೆಗೆ ಮಾತ್ರ ಮುಂದುವರಿಯ ಬೇಕಿತ್ತು, ಅವರಿಗೆ ನಂಬಿಕೆಯಾದ ಗೊಂಡಲ ಮತ್ತು ಗಾಬಲಿಯಲ್ಲಿ ನಂಶಯವೇ ಇರಬಲ್ಲ, ನಂತರ ಅವರು ತ್ರಾಂತವಕ್ಕೆ ಬಂದರು (ಪಜನ 8), ಅದು ರೋಮಾಯರ ಶ್ರಾಂತವಾಗಿದ್ದು, ಹಡಗುದಾಣವೂ ಆಗಿತ್ತು. ಅಲ್ಲಿ ಅವರು ತ್ರಷ್ಟಿಗಳ ನುಜಯನ್ನು ಹೊಂದಿ, ಮಲಗಿಕೊಳ್ಳುವಾಗ, ರಾತ್ರಿ ಸಮಯದಲ್ಲಿ ದೇವರು ಅವಲಿಗೆ ಉತ್ತರವನ್ನು ನೀಡಿದನು:

ಅಲ್ಲ ರಾತ್ರಿಕಾಲದಲ್ಲಿ ಹೊಲನಿಗೆ ಒಂದು ದರ್ಶನವಾಯಿತ್ತು, ಏನಂದರೆ - ಮತ್ತೆನ್ನು

ದೇಶದವಸார ஒழு முனுஷ்ண ஸிஂக்கோடு - சிலு நமுத்ரவஸூ தால  
முக்கோளாந்தூ பங்கு நமுர் நெரவாக்கீலக்கீம் அவனந்தூ ஓக்கீகோள்க்கீதீந்து.  
அவார் ஆ தாங்கார மீல் ஆ ஸிளமையவர்க் குவாக்கீயந்தூ நாருவதக்கீ  
தேவரு நம்புந்தூ கர்கிகாநீநீம் நாபு ஸிள்லக்கீகோடு கூக்கு முக்கோள  
ந்தூக்கீ கோரமு கோருவ தூயக்குமாகி஦ேபு (பஜநாக்கு 9, 10).

நம்பு முங்கிந காரவந்தூ “முக்கோளாந்தூ கரே” எங்க விஷயகிடங்க ஜாரங்க  
கோலங - குவாக்கீகாரி கர்க்கீகோடு கோந பங்கு பார்க் கோலக்கோலங. கீ  
நமுயதலூ, பஜந 10ரஜ்ருவ ஏர்கு காக்கந்தூ ரூப்பீகோலங: “குவாக்கீயந்தூ  
நாருவதக்கீ தேவரு நம்புந்தூ கர்கிகாநீ எங்க ஸிள்லக்கீகோடு கூக்குலீ  
முக்கோளாந்தூக்கீ கோருவ தூயக்கு மாகி஦ேபு.” (குதீ கேஷாந்தூ நந்து.) வீர்யார,  
லாக்கு அதூருது கூக்குத் தீலக்கு, காங்குல கந்தூ பலஜயலு ஏர்கு வித்த  
அஜகாருயக்கந்தூ ஸிளீருவனு. தேநுவதலூ கோலு தந்தூ நால்தூய தங்கவந்தூ  
க்காந்தூகோலங்கு.

லாக்கனந்தூ கோலு கீர் நங்கிஸி஦னு? நாநூ஭ாவிக்வார விவரவேநீநீநரீ  
கோல தீவேநீதியரு வீர்யந்தூ கூகுகுதூ (அவற்றுக்குல கோந்தாக்கீகீடுகு) இரு  
வார லாக்கனந்தூ நங்கிஸி஦னு.<sup>49</sup> நங்கிஸு வி஧வு யாபுவீ அகிழ்ச்சு, <sup>50</sup> தேவர  
அமுருக்குதலூ, கோலு பீலியுக்குர ஜின்னல்லு தங்கு வீட்டியந்தூ அண்டு மாகுவ்லுகீ  
ஒழு நமிலக்வார ந்தூக்கீகீடுகோலங்கு.

கீ அதீருநார முந்தூகியலூ கீகாருலீ தீக்கிருவ காரீ லாக்கு பார்க்  
கீக்கூரி கீஷ்குக்குமு. அவனு அந்துமுத்ரவநாகிழ்ச்சு - கூகுகு: ரீக்காரிதூ  
(கோலீந்தூ 4:10, 11, 14), அந்தியோக்குரவநாகிருலூ யீங்குவிந ஜீங்கநவந்தூ  
கோலகிகுத்ரவநாகிருலூ (லாக 1:2). அவனு ஜ்வானியு முக்கு காக்கநாகிதூ வீர்ய  
வீட்டியந்தூ மாடுகிழ்ச்சு (கோலீந்தூ 4:14); கோலு அவாரி கந்தூக்கு மாகி஦ார,  
அவனு தீலகு முநுஷ்ணாகிழ்ச்சு அவனு கோலு நங்கு தூயானமாகு, சீர்யாவுக்கு  
கீதீகாரனாகிழ்ச்சு, ந஥ீயந்தூ கஷ்டுவாரு நங்குநார ந்தூக்கீகீடுகாரிழ்ச்சு  
(கீல்மோன 24; 2 தீவேநீ 4:11).

கீ நமுயதலூ, லாக்கு ஏர்கு காகுர நங்குநார ந்தூக்கீகீடு: அவனு கோலாரி  
ஹாநிரியார வீர்யநு காகு நங்குநார ந்தூக்கீகீடு அகிழ்ச்சு. 2 கூலாந்தாக்கு  
ந஥ீக்கு விஷயவார ஜிங்கீமு கிந கிந நந்தூந்தூ கிளிகுதூ (11:28) முக்கு  
அவனு சீர்யாக வேந்தை) (“ஒங்கு ஶால நந்தூ தேநக்குதலூ நாடு”) [12:7-9].  
கோலு சீர்யாக்கார முங்குவரீயுவலூ “லாக்கு நக்குக்கீசுதனு.” ஸிம்புந்தூ  
முங்குவரீயுக்கீகீடுகோலு யாராதரு இருவரீ? லாக்குந்தாக்குத்ரவந்தூ  
நீவு க்காந்தூக்கீகீடுகோலு, இக்குர்க்கு பலகிடங்க நக்குவரை. பக்க  
தூமுலவேநீநரீ, இக்குர்க்கு முங்குவரீக்கீலகு கோருவாரு நிவாரிய  
விரோ? லாக்குந்தை, பலகுக்கீ நக்குவரை சீர்யாக்கு நீவே மாடுவரைக்குதூரை.  
கோல முக்கு அவனு நங்குக்கு “தேநுவகிடங்க” நமுது கந்தூ<sup>51</sup> குருஷ்வாயிலு.

## முதூய

ஒழு தூவாரி, ஒழு தூநாரி, காகு ஒழு வீர்ய: இவரேல்லரு விவித

ಹಿನ್ನಲೆಯವರಾದರೂ, ಒಂದು ನಾಮಾನ್ಯವಾದ ಲದ್ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದರು. ನಮ್ಮ ಮುಂದಿನ ಹಾರ್ಡ್‌ಲ್ಯಾ, ಹೊನ್ ಲಂಡವಾದ, ಯಾರೋಹ್‌ನಲ್ಲ ಅವರು ಪಾಡಿದ ನಾಕಂಪನ್ನು ನೋಡಬ್ದೇವೆ.

ಭರವಸೆಗೆ ಹಾತ್ತರನ್ನು, ತರಬೇತಿಗೆ ಒಳಪಡುವವರನ್ನು ಹಲವರ್ತನೇಗೆ ಒಳಗಾಗುವವರನ್ನು ನಿಂತು ಹೊಂದಿಕೊಳ್ಳಬಿಲಿ ಎಂಬುದು ನನ್ನ ಕ್ರಾಫ್ಟನೆಯಾಗಿದೆ. ಹೊದಲ ಹಾಗು ಕಡೆಯ ವಿಷಯಗಳಿಗೆ ನಂಬಿಂಥ ಹಷಟಪರನ್ನು ಕೈತ್ತಿರಲ್ಲಾ, ಏರಡನೆಯ ವಿಷಯವನ್ನು ನಮ್ಮ ಮಕ್ಕಳಲ್ಲಾ ಕಂಡುಕೊಳ್ಳಬೇಕಂದು ನಿಲ್ಲಿಸಿರುವೆನು. ನಿಂತು ಯಾವ ಪರಿಸ್ಥಿತಿಯಲ್ಲಾದರೂ ಇರಬಹುದು. ನಿಮ್ಮ ಮನೋಭಾವವನ್ನು ಹಾಗೂ ನಿಮ್ಮಿಲ್ಲರವ ಲದ್ದೇಶ ಪನ್ನೇ ಹೊಂದಿರುವ ವ್ಯಕ್ತಿಗಳನ್ನು ಕೂಡಿಸಿ ತಂಡವನ್ನು ರಚಿಸಿಕೊಳ್ಳಲಿ.

ಒಬ್ಬಿರಿಂತ ಇಜ್ಞಾನು ಲೇನು; ಅವರ ಶ್ರಯಾನಕ್ಕೆ ಇಳಿಯ ಲಾಭ. ಇಜ್ಞಾನು ಇದ್ದರೆ ಅನೇಕಾಂಶ ಎತ್ತಾರಣು; ಇದ್ದಾಗ ಎತ್ತಾರಣು ಅನೇಕಾಂಶಲ್ಲಿದ್ದರೆ ಅವನ ಗತಿ ಮಾರ್ಪಿಯೇ ಮತ್ತು ಇಜ್ಞಾನ ಮಗ್ನಿಟಿಜ್ಞಾನು ಮಲಗಿ ಹೊಂಡೆ ಇಜ್ಞಾನ ಬೆಳ್ಳಾಗುವೆಂದು; ಒಂಟಗಳಿಗೆ ಹೇಗೆ ಬೆಳ್ಳಾದೆತು. ಒಬ್ಬಿಂಟಿಗನನ್ನು ಜಯನಬಲವಿಗೆ ಇಜ್ಞಾನು ಎದುರಾಗಿ ನಿಲ್ಲಿಬಹುದು; ಮೂರು ಹುಲಿಯ ಹಗ್ಗಿ ಬೇಗ ಕಿತ್ತುಹೊಳೆಗುವದಿಲ್ಲವಷ್ಟೆ (ತ್ರಂಗಿ 4:9-12).

## ತ್ರಂಗಿದ ಉಪಾಖ್ಯಾನ

“ಸ್ತೋಹದ” ಕುಲತು ಈ ಹಾರ್ಡ್‌ಲ್ಯಾನ್ನು ಬಳಸಬಹುದು.

ಸೀಲನ, ತಿಮೇಥಿ ಹಾಗೂ ಲಾಕನ ಜೀವನ ಜಲತ್ರಯನ್ನು ನಿಂತು ಸಿದ್ಧಪಡಿಸಬಹುದು. ಸೀಲನ ವಿಷಯವನ್ನು ಉಪಾಖ್ಯಾನ ತಿಂಜಲಾಗಿದೆ, ನಮ್ಮ ಮುಂದಿನ ಅಶೋಷಲ ಕೃತ್ಯಾಗಳ ಅಧ್ಯಯನದಲ್ಲಿ ತಿಮೇಥಿಯನ ಜೀವನ ಜಲತ್ರಯ ವಿವರ ನಿಲ್ದಿಂಬಿದೆ. ರೋಮಾಪ್ತರ 16:21; 1 ಕೊಲಿಂಥ 4:17; 16:10, 11; 2 ಕೊಲಿಂಥ 1:1, 19; ಥಿಅಷ್ಟಿ 1:1; 2:19-23; ಕೊಲಿಂಥ 1:1; 1 ಫೆನ್‌ಲೋನಿಕ 1:1; 3:2, 5, 6; ಥಿಲೆಮೋನ 1: ಇಜ್ಯಾಯ 13:23; ಮತ್ತು 1 ಮತ್ತು 2 ತಿಮೇಥಿ (ಮುಖ್ಯವಾಗಿ 1 ತಿಮೇಥಿ 1:18; 4:12; 2 ತಿಮೇಥಿ 1:2-4, 6; 4:9, 13). ಅರ್ಥಾತ್ತಲ ಕೃತ್ಯಾಗಳ ಪ್ರಸ್ತರ ಬಂದರಿಳ್ಳ ಲಾಕನ ಪರಿಜಯವಿದೆ, ನಿಂತು ಅದನ್ನು ಬಳಸಿದ್ದರೆ, ಈಗ ಬಳಸಬಹುದು.

## ಉಪಾಖ್ಯಾನಗಳು

ಅಧೀಕ್ಷಣವು ಅಪವಾದವಾಗಿದೆ, ಯಾಕೆಂದರೆ ಅದು ನಂದಭರ್ತ್ಯನುಗಾಣವಾಗಿತ್ತು ಪರಿಜಾಮವು ಕೃತ್ಯಾಯಕವಾಗಿರಲಿಲ್ಲ. <sup>2</sup> ಉದ್ದೇಶದ ಕುಲತು ಹೊಲನ ನಿದರ್ಶನವನ್ನು ನಿಲ್ದಿಂಬಿದೆ (1 ಕೊಲಿಂಥ 9:24-27). ನ್ಯಾಷಯಿ ಅಣಿಗಳ ಕುಲತು ತಿಂಬಿಲಿ. <sup>3</sup> ತಿಮೇಥಿ ಹಾಗೂ ಲಂಕ, ಹೊಲನ ಮರಣದಪರೆ ಅವನ ಸಂಗಡ ಇದ್ದರು. <sup>4</sup> 15:22 ಉಪಾಖ್ಯಾನ ನೇರಾಡಿಲ. <sup>5</sup> ಸೀಲನ ಯೆರಾನಲೆಬಿಗೆ ಹಿಂದಿರುದಿನು (15:33, 34ರ ಉಪಾಖ್ಯಾನ ನೇರಾಡಿಲ) ಅವನನ್ನು ಹೊಲನ ಹಿಂದಕ್ಕೆ ಕರೆಸಿರುವ ವಿಷಯವು ತಿಂಬಿರುವದಿಲ್ಲ. <sup>6</sup> ಹೊಲನ ಏರಡನೆ ಶ್ರಯಾಳದಲ್ಲ, ಸೀಲನು ಅವನೋಂದಿಗೆ (ಭಾದೆಹಷ್ಟುನು) (16:19, 25, 29; 17:4, 10, 14, 15; 18:5). 2 ಕೊಲಿಂಥ 1:19ರಿಳ್ಳ ಅವನ ಕೆಲಸವನ್ನು ನೂಡಿತ್ತೇವೆ. (ಹಿಂಘಾನ ಎಂಬುದು ಅವನ ಇನ್ನೊಂದು ಹೆನರು) ಹೊಲನು ಹೊಂಥದಿಂದ ಥಿನ್‌ಲೋನಿಕ ಪ್ರತಿಕೆ ಇವನ ಕೈಯಿಂದಲೇ ಬರೆಸಿರಬಹುದು (1 ಥಿನ್‌ಲೋನಿಕ 1:1; 2 ಥಿನ್‌ಲೋನಿಕ 1:1). ಅವನ ಏರಡನೆ ಶ್ರಯಾಳದ ನಂತರ ಅವನ ಹಾಗೂ ಹೊಲನ ನಂಬಿಂಥವನ್ನು ತಿಂಬಿರುವದಿಲ್ಲ, ನಂತರ ಅವನು ಹೇತುನೋಂದಿಗೆ ಕಾಯ್ ನಿರ್ವಹಿಸಿ, ಬರವಣಿಗೆ ನ ಕಾಯಿಸಿರಬಹುದು (1 ಹೇತು 5:12).

<sup>7</sup>அதீந்துர குதிர்ச், 2 குத்தகை 9:30ர டப்பீ நோடில், ரலாடு 1:21. <sup>8</sup>மும் ஒரு தூஞ்சுக்கடல் ஸிலெருவ, ஹைன் துயானாட நக்கீ நோடிலி. <sup>9</sup>ஹைன் கிளக்குட்டலூவார், காங்கீ கீலைடனே? அவன் குமாங்காபரு அவன்ஸு ஆகூவிஸி஦ரீ? <sup>10</sup>லாக்னு அர்சர் விபர ஸிலெர் அடிரு, அது ஷுயோரிக் காய்வாரித்து.

<sup>11</sup>பங்கீ வஜனா தூகார தீவோ஫ிய சீபீ அஷ்வா லாந்துப்பாரிரவகும் (ஸூஷாவிக் வாரி லாநு) 2 நீ வஜனாவ்ஸு நோடிலிரை, அவனு லாந்துப்பனே. இலை லாந்து முக்கு இக்கோ ஸியா எங்கு தீஷன்லாரிக் (அவனு சீபீய வாரிட்டரே, லாந்து முக்கு இக்கோவிய கடல் லாந்து முக்கீங்களு கூட்டிட்டன, அவன் லாலன்கடல் கூட்டிருப்பதில்). <sup>12</sup>மாஷ்கீ ஗ாசீ. <sup>13</sup>கீங் தாரான். <sup>14</sup>யானிக்கீயாங்கீ, லீலாவியல் கீங்காரிட்டல் எங்கு ஹைலனு தீஷன்கீருப்பதில் 2 தீவோ஫் 1:5ரல் தீஷன்லாரிக். <sup>15</sup>மீகீ ஗ாசீய வர தூகார அவஸிர் கூட்டியீ வஷாவாரித்தூந, ஹைலாந்தீங்கீ நீலவீர் கீலைடனு, 20 வஷாங்க நங்கர்சு அவன்ஸு “யோவன்ஸு” எங்கு கர்தீலாரிக் (1 பீகோ஫் 4:12). நீலவீர், எச் சாய்வதாரிட்டனு. <sup>16</sup>14:20ர டப்பீ நோடில். <sup>17</sup>மாக்கீங்கு கீலைங்கீ அருப்பரன்கீ, கீலவு தங்கீ தீஷன்கீங்கு தர்பீலை பக்கிலீரு அருப்பர நக்கீ கீலவீயீ, அங்கு கீலவு கீலவீக்கீ குலிகு ஹோவீயன்ஸு கீலருகும். <sup>18</sup>கீ தாரத் 14:6 டப்பீ நீலவீரு “மாங்களிலாங் நிடநீ.” <sup>19</sup>அ நினாங்கீ முடுவீ விவாபுக்கு இட்டிலாங், அது யானிக்கீ நி஧ாரவாரிரப்பு எங்கு நானு தீஷுயீதீங்கீ, அது ஆக்கீ தங்கீ நி஧ாரவாரிக்கு தீவோ஫ீய அஜ்ஜன் குலிகு ஹைலனு ஒழியு அங்குவாய்வன்ஸு நீலை அருப்பரிலாங், கங்க கீரதீ இட்டிலாங் அங்குரீ முடுவீ வாகிரப்பு, <sup>20</sup>யானிக் கீ முக்கு லீலாவியரு வாக்கரல் கீலை இட்டிலாங் எங்கு ஹைலனு கீலிலீருவனு. தீவோ஫ீய தங்கீ அடியாரிட்டிலாங், அவஸிர் நாங்கீ வியாரிரப்பு, அகிவங்கால் தாயிரிதலை, தங்கீ நினாய்யுவன்ஸு மாங்காலாங்கீத்து.

<sup>21</sup>கீந்து அங்கீங்கீ முடுவீயாருப்பன்ஸு நானு தீகாரன்ஸு மாங்குப்பதில் தாவிக்கீ கிளீல் இலைட் ஸஂகாபீக்கு கீந்துராங்குப்பதில். <sup>22</sup>மீகீ ஗ாசீய வர யீலைகீ நீலயாரிட்டரே, ஹைலனு கிளிருப்பாரா, தீவோ஫் 18 வஷாங்கவாரிரவகும். <sup>23</sup>ஹைலன், ஏரங்கீ நீலவா தூயானாட நக்கீயன்ஸு நோடில். 14:6ர மாங்கீ எங்கு குலிகு நீலைய டப்பீ நோடில். <sup>24</sup>17 வஷாங்கவாரிரவார் தூநங்கீகீதீங்கீ, 18நீ வஷாங்க நாங்கீ நீலை நாங்கீ அகூவிஸி஦ரு, நானிருப்பு அது நாமாங்குவாரிட்டரை, தீவோ஫ீய நாங்கீ தீஷுப்பு நாமாங்குவாரிரப்பு. <sup>25</sup>அவன்ஸு கிளியரு தூந்தீகீபுவ ராக்கியாரிட்டு, அர்சுல் நங்கீல் கி஦ அங்கு தூநங்கீ ஹைரு பக்கிலீரு குலிகீதீரை. பீரீ காரணங்கரப்பு (மீகீ ஗ாசீ 81). <sup>26</sup>கீலாங்கீ 16:10 முக்கு 2 தீவோ஫் 1:6, 7 ஹைமு கீலை அருப்பரு பலகிளைந்தீங்கு உலக்கீரின்வகும் எங்கு விவர்க்கீகாரரு தீஷுக்குரை. கிளீபு கீலை அருப்பரு பக்கிலீரு குலிகீ நீலை கீலை கீலை அவன் நுந்தீரு யாரு அடிக்குப்புல் எங்கு ரிடீகீ ஭ாக்கீயல் ஸ்தூவாரிக் 16:1. 3 கீ நமுயை கீலை யானிக்கீ முன்யீ நங்காங்க குலிகு நினாலை கீலை அவர்கு கீலைக்கு நிலை இருப்பு ஏரடன்யீ காரணவாரிக். <sup>29</sup>ரிடீகு அங்கீ “ரிடீகீ ஭ாக்கீயாங்குவ அந்தீ.” <sup>30</sup>முந்தின் கீலை யாரீமு தீஷுக்கு அவனு நுந்தீயீ நீலை அருப்பரு பக்கிலீரு குலிகீ நலுவாரி நுந்தீ முந்தீகீங்கனு. <sup>35</sup>யோவன்ந்தீயர்ஸு நக்க கர்பீலைக்கீலைகு (பீல 2:3-5), அல்ல தீவோ஫ீய கிளிய விருப்பரிலாங், நானு யோவன்ந்தீ கர்பீலை குலிகு

<sup>31</sup>“நாங்கீ” வீட்டுநாங்கு விழுவாரிட்டு (ரலாடு 5:6, 6:15); அது ரக்கீகீ அத்தீ எங்கு தீஷு தீஷு அமுங்கீ அருப்பரு கீலை அடிக்கு (யோகான் 7:22).

<sup>32</sup>F. F. Bruce, *The Book of the Acts*, rev. ed., The New International Commentary on The New Testament (Grand Rapids, Mich.: Wm. B. Eerdmans Publishing Co., 1988), 304. <sup>33</sup>Warren W. Wiersbe *The Bible Exposition Commentary*, vol. 1 (Wheaton, Ill.: Victor Books, 1989), 467. <sup>34</sup>தீவோ஫ீய நுந்தீயீ யாரு ஒத்துயன்புல் ரக்கீகீ அவனு நுந்தீயீ நுந்தீ அவர்குப்புல், ஹைலன் நங்கரு குலிகீ மாங்கு நலுவாரி நுந்தீ முந்தீகீங்கனு. <sup>35</sup>யோவன்ந்தீயர்ஸு நக்க கர்பீலைக்கீலைகு (பீல 2:3-5), அல்ல தீவோ஫ீய கிளிய விருப்பரிலாங், நானு யோவன்ந்தீ கர்பீலை குலிகு

ತನ್ನಾಹಿಸಿರುವನು. <sup>36</sup>“ಹೊಲ - ತಿಮೆಂಥಿಯರ ವಿಹಾರಾಟ” ಅದು ಇತರೆ ತರಬೈತಿಗಳೇ ಬಿಧುಧ್ವಾಗಿರುವದಿಲ್ಲ, ತೀವೆಯಾದರಲ್ಲೂ, ಅದರದೇ ಆದ ಲಾಭ ನಷ್ಟಗಳಾಗೆ. <sup>37</sup>ತಿಮೆಂಥಿಯ, ಸೇವಯಿಲ್ಲ ತನ್ನನ್ನು ನಾಭಿಕ ಹಡಿಸುವವರೆಗೆ, ಹೊಲನು ಅವಸಿಗೆ ಹನ್ನಾಪರಣಿ ಮಾಡಲ್ಲ. <sup>38</sup>ಅಲ್ಲ ಇತರೆ ನಭೀಗಳಿಂದವು ಎಂಬುದನ್ನು ನಾವು ಅಲಿಯಿವು. <sup>39</sup>ನಿಯಮಗಳಿರುವ ಈ ಪ್ರಸ್ತಾಕದ ಹಾರದ ಅಳ್ವೋನ್ತಲರ ಕೃತ್ಯಾಗಳು 15ನ್ನು ನೋಡಿಲಿ. ಅದು ಅವನ ಅಧಿಕಾರದ ಕುಲತಾಗಿತ್ತು, <sup>40</sup>ಹೊಲನ ಸಂದರ್ಭನಿಂದ ಮೂಲ ಗುಲಿಯಾಗಿತ್ತು, ನಾಮಾನ್ಯಾಗಿ ನಭೀಗಳು ಸಂಜಕೆಯಿಲ್ಲ ಬಲಗೊಳ್ಳುತ್ತಿದ್ದರು. ಹೊಲ ಸೀಲರ ಬೋಳಂಡಿಯಿಂದ ಅದು ಉಂಟಾಯಿತು. “ಅವರು ಸಹ ಸಂಜಕೆಯಿಲ್ಲ ಬಲಗೊಂಡರು,” ಯಾದಾಯಿದವರನ್ನು “ಸುಳ್ಳ ತ್ವಾದಿಗಳು” ಎಂದು ಕರೆಯುತ್ತಿದ್ದರು.

<sup>41</sup>ಇದು ಲಾಕನ ಮೂರನೆಯ “ಪ್ರಗತಿಪರ ಪರದಿ” ನಭೀಗಳು ಬಲಗೊಂಡಾಗ ಅವರು ಸಂಖ್ಯೆಯಿಲ್ಲ ಪ್ರದಿಗೊಂಡರು, ಗಂಜಿರವಾಗಿ ಭಲಪಡಿಸಬೇಕು. <sup>42</sup>ಅದು ಕೇರಿಯವ ಆನ್ಯ ಸೀಮೆಯಲ್ಲಿರದೆ, ರೋಮಾಯರ ಹೂಂಡಿಲ್ಲತ್ತು. <sup>43</sup>ಆ ಪಂನೆಯ ಮೂಲಕ, ಅದು ಅವನ ಗುಲಿಯಾಗಿತ್ತು ಎಂದು ತಿಳಿತ್ತೇವೆ (18:19-21; 19:1). <sup>44</sup>ಹೊಳೆಣ. <sup>45</sup>ಅಳ್ವೋನ್ತಲರ ಕೃತ್ಯಾಗಳು 20:23; 21:4, 10, 11 ಹಳಿಂದಾತ್ಮನು ತನ್ನ ಜಿತ್ತವನ್ನು ತಿಳಿಸುವದಕ್ಕೆ ಇತರೆ ಮೂಲಗಳನ್ನು ಬಳಸಿರಬಹುದು. <sup>46</sup>ನಂತರ, ಹೊಲನು ಆನ್ಯ ಸೀಮೆಯಿಲ್ಲ ನೇವೆ ನಲ್ಲಿಸಿದನು (ಅಳ್ವೋನ್ತಲರ ಕೃತ್ಯಾಗಳು 19). “ಕರ್ಗ ಅಲ್ಲ” ಎಂಬುದು, ಈ ಕ್ಷಣಿ ದೇವರ ಆ ಬಾಗಿಲನ್ನು “ಮುಜ್ಜಿದ್ದನು” ಎಂಬ ಅಧ್ಯ ನಂತರ ಅತನು ತೆರಿಯಿವನು (1 ಕೆಲಿಂಧ 16:8, 9). <sup>47</sup>ಮುಂದೆ ಈ ಪ್ರದೇಶಗಳೆಲ್ಲ ನುವಾಡೆ ನಾರಾಲಾಯಿತು, ಬಹುಶಃ ಹೆಲ್ತನಿಂದ (1 ಹೆಲ್ತ 1:1). <sup>48</sup>“ಯೀನುಬಿನ ಆತ್ಮ” ಎಂಬ ಹೆಚಕೆಯನ್ನು ಇತರೆ ವಾಕ್ಯದಲ್ಲಿ ತಿಳಿಸಿರುವದಿಲ್ಲ. <sup>49</sup>ನಾನು ಹೊನ ನ ಮೂಹದ ಬಳ ಹೊಳಗುವಾಗ, “ಈ ನ್ಯಾಳದಲ್ಲ ಯಾರಾದರು ವ್ಯೇದ್ಯಲಿರುವರೇ?” ಎಂಬ ತ್ವಾಯಿನ್ನು ಕೇಳುತ್ತೇನೆ. <sup>50</sup>ಲಾಕನು ತನ್ನ ಉರಾದ ಫಿಲ್ಪಿಗೆ ಹಿಂದಿರುಗಲು, ಹಡಗಿಗಾಗಿ ಕಾಯಿತ್ತಿದ್ದನು ಎಂದು ತಿಳಿಸಲಾಗಿದೆ, ಅವನು ಹಡಗಿನ ವ್ಯೇದ್ಯನಾಗ ಬೇಕೆಂದಿದ್ದನು. ಹೊಲನನ್ನು ತನ್ನ ಪಟ್ಟಣಕ್ಕೆ ಕರೆತರುವ ಆಹ್ವಾನ ಸೀಡಲು, ಲಾಕನು ಒಂದು ತ್ವಾಸಿದಿಗಳ ತಂಡವನ್ನು ತೆಗೆದುಕೊಂಡು ಹೊಳಗಿದ್ದನು. ವಜನ 10 (ಹಾಗೆ ಇತರೆ) ಇಲ್ಲಿದೆ ಇರಬಹುದು ಎಂದು ತಿಳಿಸಬಹುದು.

<sup>51</sup>“ಕರ್ಡನ ತಂಡ” ಎಂಬ ಹೆಚಕೆಯನ್ನು ಅಮೇರಿಕೆಯಲ್ಲ ಬಳಸಲಾಗುತ್ತದೆ. ಇತ್ತಿಜಿನ “ಬಲಂಹಿಕ್ಗೆ” ಹೊಳೆದ ತಂಡವನ್ನು ಈ ಲೀಟಿ ಕರೆಯಲಾಗಿದೆ.